

Ref: CAGL/EQ/2024-25/50

July 15, 2024

To

**BSE Limited**

**Phiroze Jeejeebhoy Towers**

**Dalal Street**

**Mumbai - 400001**

*Scrip code: 541770*

**National Stock Exchange of India Limited**

**Exchange Plaza, C-1, Block G**

**Bandra Kurla Complex, Bandra (East)**

**Mumbai - 400051**

*Symbol: CREDITACC*

Dear Sir/Madam,

**Sub.: Newspaper Publication**

Pursuant to provisions of the SEBI (Listing Obligations and Disclosure Requirements) Regulation, 2015, please find enclosed copies of the newspaper advertisement published in Financial Express (English) and Vishwavani (Kannada) relating to 33<sup>rd</sup> Annual General Meeting of the Company.

Please take this intimation on record.

Thanking you,

**Yours' Truly**

**For CreditAccess Grameen Limited**

**M. J. Mahadev Prakash**

**Company Secretary & Chief Compliance Officer**

*Encl.: As Above*

● MAY FALL BY 12% AFTER REACHING PEAK

# India's population to peak in 2060s at 1.7 billion: UN

FE BUREAU  
New Delhi, July 12

**THE POPULATION OF India,** which is expected to remain the world's largest throughout the current century, will likely decline by 12% after reaching its peak in the early 2060s at about 1.7 billion, the United Nations has said.

The World Population Prospects 2024 report, released on Thursday, said that the world's population is expected to continue growing over the coming 50-60 years, reaching a peak of around 10.3 billion people in the mid-2080s, up from 8.2 billion in 2024.

After peaking, the global population is projected to start declining gradually, falling to 10.2 billion people by the end of the century.

According to the report, India's population in 2024 is projected at 1.45 billion and this will peak to 1.69 billion in 2054. After this, the country's population is projected to decline to 1.5 billion by the end of the century in 2100, but the country will still remain the most populous nation on Earth.


China's population, which is projected to be 1.41 billion in 2024, will decline to 1.21 billion by 2054 before falling further to 633 million in 2100. Yet, it would continue to be the second most populous country after India.

The United States, which is currently ranked third most population country, will cede that place to Pakistan by 2054.

The UN report anticipated that China will likely experience the largest absolute population loss between 2024 and 2054 (204 million), followed by Japan and the Russian Federation (21 and 10 million, respectively).



## PROBLEM OF PLENTY



Longer-range population projections are more uncertain. However, due to its large size and sustained low level of fertility, China is also likely to record the largest population decline of any country through the end of the century (786 million people).

By 2100, China is projected to have lost more than a half of its current population and to have returned to a population size comparable to that recorded in the late 1950s (50% probability).

By the late 2070s, the number of persons aged 65 years or older is projected to surpass the number of children (under age 18), while the number of persons at ages 80 and higher is projected to be larger than the number of infants (under age 1) already by the mid-2030s. Even in countries that

are still growing rapidly and have relatively youthful populations, the number of persons aged 65 or older is expected to rise over the next 30 years.

Early projections remain a challenge, particularly in low-income countries. In 2024, 4.7 million babies, or about 3.5% of the total worldwide, were born to mothers under age 18. Of these, some 340,000 were born to children under age 15, with serious consequences for the health and well-being of both the young mothers and their children.

The report finds that investing in the education of young people, especially girls, and increasing the ages of marriage and first childbearing in countries where these have an early onset will have positive outcomes for women's health, educational attainment and labour force participation.

SANDIP G  
New Delhi, July 12

**THE STORMS HAVE PASSED.** In his first six months as the coach of Spain, Luis de la Fuente found himself in the middle of every possible storm in his country.

He said he loved blighting, when the sport had polarised Spain; "it's freedom, if anyone doesn't like it, I'm sorry," he defended.

He applauded his boss Luis Rubiales' "I will not resign" speech, after he had kissed footballer Jenni Hermoso without her consent at the presentation ceremony after the midfielder had helped Spain win the Women's World Cup.

He later apologised, saying it was an "inexcusable human error of judgement." He said he was a devout Catholic, he goes to church every Sunday and before every game, and he was misinterpreted as a sympathiser of the far right.

Fuente was unused to such national attention or outrage in his 40-year-old career as a footballer and coach. He played as a grizzly left back with a drooping moustache for Athletic Bilbao, and then Sevilla, before taking a break to help his mother and sister with their boutique in Haro, a quaint town in the northwest of La Rioja province in northern Spain with a population of 11,000.

He is so connected to his town that some of his distant cousins who had come to watch the semifinal game against Germany threw small bags of religious symbols towards the coach, which he graciously accepted.

At the stroke of the century, he started coaching regional clubs and graduated to overseeing youth teams of Sevilla and Bilbao. His only top-flight experience was 11 games managing Alaves in 2011, before he took up youth teams of Spain.

His undecorated coaching background swelled his legion of critics, who questioned the federation's intentions and integrity at a time when Spanish coaches were making waves in overseas leagues. Indifferent

results, a loss to Scotland topping them, and sidelining some ageing legends, had him walk a tightrope. "I did think I would lose the job soon," he had once confessed. But he didn't lose

hope, or gave up. "I have faith in the depth of talent in the country, because I have been closely involved with them for more than 10 years."

The best of Spain's talents have come through him. He has coached the nucleus of the team in junior ranks. Rodri, Unai Simon and Mikel Merino featured in the eleven that lifted the U-19 Euros in 2015. Four years later, he guided a side featuring Fabian Ruiz, Dani Olmo and Mikel Oyarzabal to claim the Under-21 Euros. Ferran Torres, Pedri and Marc Cucurella have all been managed by him at either the under-19 or under-21 rungs. He had coached the 38-year-old Jesus Navas, the oldest member of his squad, in Sevilla's B team.

Whereas his appointment sparked widespread skepticism in the country, most of the players were excited about the reunion with their guiding light in teenage and early youth, the man they call 'professor', because he also takes classes for football coaches at the federation.

"It was like stepping back to our younger days," Rodri would once say. "I think he's built a family here, which is basically what has brought us to this point," Jesus said.

Dani Olmo said "it is all fun here." Rather than an ideology, or an all-achieved legend, here was a more genial, fatherly figure, who according to Marca, did not torture players with long powerpoint presentations. Players relax by playing chess and La Pocha, a Spanish card game, or cycle in the countryside, or play

golf. "He is a great listener, a kind human," Unai Simon had once said.

After every match, he texts the non-squad staff members like the groundsman, security

worker or the kitchen staff. Sometimes, he gives them small gifts too. "A lot of work goes into making a successful team, and their efforts often go unnoticed," he once told AS.

But beneath the genial and laid-back exterior is a tough manager, with his own convictions. He leads by example, hitting the gym more frequently than he had in his playing days, he says. He is not afraid to make tough calls. His insistence in overlooking the legendary defender Sergio Ramos provoked dissent, there was pressure from the association too,

which would likely start in the final (Lamine Yamal and Dani Carvajal) in the final against England. In comparison, nine of them comprised the 2012 champions. Six of them play outside the La Liga — his

but he did not relent. Same with playmaker Isco. He axed players whom he nursed grudges against him in the club circuit — like Real Madrid midfielder Dani Ceballos and Gavi, the Barcelona counterpart. He didn't heed to the requests of big clubs to exempt star players for national duties, like Gavi before a Euro 2024 qualifying game against Georgia. He got injured in that game, but Fuente stuck to his stand.

The glitter of big players in big clubs didn't blur his judgement of players or picking only those that suited his vision and playing style. He broke the Barcelona-La Madrid duopoly in the national team. Only eight of the 26 are from the El Clásico rivals, of which only three are starters, and only two would likely start in the final (Lamine Yamal and Dani Carvajal) in the final against England. In comparison, nine of them comprised the 2012 champions. Six of them play outside the La Liga — his

defensive rock Aymeric Laporte competes in the Saudi Pro League, but that was seldom a factor in snubbing him. "You have to pick your best players, wherever they are playing. My merit is choosing the players, the rest is theirs and the coaching staff. I know them very well, like no one else," he said after beating France.

It's the most multicultural Spanish team too — Williams and Yamal have African descent; he fast-tracked Yamal fearing Monaco, from where his father hails, would lure him. Laporte has French roots, represented France in U-21s; nine are from the Basque country, historically a minority in the squad.

**Changing playing style**

He has broken the perception of the Spanish manager as a dogmatic idealist. At the heart of his tactics, the Spanish pulse of possession football beats. But he has added other fascinating layers too, like increasing the width of the field by premising his game on two effervescent wingers, Yamal and Nico Williams, whereas his possession-football fixated predecessor Luis Enrique wove his group around midfielder Pedri. The aversion for long balls has vanished, as has intolerance for dribbling and individual flair.

Pedri explains this: "It is not the case that we always need to keep play to oneself of playing, retaining possession and then losing the game." Spain enjoyed their worst possession in 20 years in the game against Croatia, but they won 3-0.

Thus, in a short period, he has enabled a fine core of masterful technicians to blossom, brought to the foreground a group of unassuming and limelight-immune footballers, a group sculpted in his own image of modesty and humility, forging a sense of togetherness in the football squad, lying low as Williams said after beating Italy. And now the storms have passed and there is calm that only success could bring.

**KOTHARI PHYTOCHEMICALS & INDUSTRIES LIMITED**  
Regd. Office: C-4, Gullander House, 8 Netaji Subhas Road, Kolkata - 700 001  
Phone: 2230 - 2331 (6 lines), E-mail: kothari@kothari.com  
Website: www.kothari.com, CIN: L54519WB1897FC001305

**NOTICE**  
(For attention of Equity Shareholders of the Company)  
Subj: Transfer of Equity Shares of the Company to the Investor Education and Protection Fund (IETF) Authority

Members are hereby informed in terms of Section 124 (6) of the Companies Act, 2013 read with the Investor Education and Protection Fund Authority (Accounting, Audit, Transfer and Refund) Rules, 2016, as amended (the "Rules"), that Equity Shares of the Company in respect of which dividend entitlements have remained undivided or unpaid for seven consecutive years or more, are required to be transferred by the Company to the demat account of the Investor Education and Protection Fund (IETF) Authority established by the Government of India.

Undivided or unpaid dividend up to the year ended March 31, 2016 has been transferred by the Company to the IETF within the statutory time period. Further, the shares against which such dividends remained undivided / undivided for continuous period from F. Y. 2015-2016 to F. Y. 2021-2022 have also been transferred to the IETF's demat account.

Dividends for the financial year ended March 31, 2017 onwards are presently lying with the Company. The Company has sent individual notices to the concerned shareholders through Registered Post on 10th July, 2024 at their registered address with details of unpaid dividends for last 7 (seven) years requesting them to claim the same latest by September 30, 2024 to avoid transfer of their shares to the IETF. The Company has also uploaded details of such Shareholders, Folio No. / DP ID / Client ID and No. of shares due for transfer to the IETF, on its website at [www.kothari.com](http://www.kothari.com).

Shareholders are requested to claim above dividends on or before September 30, 2024, along with all documentary evidence as mentioned below:

**For shares held in Demat form:** Client master list along with request letter and supporting documents.

**For shares held in Physical form:** Form ISR - 1 & ISR - 2 duly filed and signed along with request letter and supporting documents.

In case no valid claim for the unpaid / undivided dividends is received by the Company's Registrar and Share Transfer Agent (RTA) within September 30, 2024, the Company will proceed to issue new share certificate(s) in lieu of the original share certificate(s) held by shareholders holding shares in physical form and whose shares are liable to be transferred to the IETF and upon such issue, the original share certificate(s) which are registered in their name will stand automatically cancelled. In case of shares held in electronic form, the shares will be directly transferred to the demat account of the IETF Authority. Shareholders may further note that the details uploaded by the Company on its website should be regarded and shall be deemed to be adequate notice in respect of issue of the Duplicate Share Certificate(s) by the Company and issuing of instructions to Depository Participants for the purpose of transfer of shares to IETF Authority, pursuant to the aforesaid Rules.

**Valid requests / claims should reach the Company's RTA by September 30, 2024 at:**

**Maheshwari Datamatics Private Limited**  
(Unit: Kothari Phytochemicals & Industries Limited)  
23, R. N. Mukherjee Road, 5th Floor, Kolkata - 700 001  
Email: [mdpldc@yahoocom](mailto:mdpldc@yahoocom)  
Phone: 033 - 2248 - 2248 / 2243 - 5029, Fax: 033 - 2248 - 4787

In the event, valid claim not received by the aforesaid date, the Company will proceed to transfer the Equity Shares of the Company, registered in the name of the Shareholder to the credit of the IETF Authority on its due date without further notice. Once these shares are transferred by the Company to the IETF, no claim shall lie against the Company.

Shareholders may note that both the undivided dividends and the shares transferred to IETF demat account, including all benefits accruing on such shares, if any, can be claimed back by the concerned shareholder from IETF Authority by making an application in Form IETF - 5.

Clarification on this matter may be sought from the Company's Registrar and Share Transfer Agent, Maheshwari Datamatics Private Limited, (Unit: Kothari Phytochemicals & Industries Limited), 23, R. N. Mukherjee Road, 5th Floor, Kolkata-700 001, Email: [mdpldc@yahoocom](mailto:mdpldc@yahoocom), Phone: 033-2248-2248 / 2243-5029, Fax: 033-2248-4787 (Concerned person: Mr. S. K. Choudhary).

This Notice is published pursuant to the provisions of the Investor Education and Protection Fund Authority (Accounting, Audit, Transfer and Refund) Rules, 2016.

For KOTHARI PHYTOCHEMICALS & INDUSTRIES LIMITED  
Sd/-  
A. K. Toshivalli  
Managing Director  
(DIN: 06872891)  
Date: 12.07.2024  
Place: Kolkata

**CreditAccess®**  
Grameen  
**CREDITACCESS GRAMEEN LIMITED**  
No. 49, 46th Cross, 8th Block, Jayanagar, Bengaluru - 560070  
Tel: +91 80 22637300 | Fax: +91 80 26643433  
Email: [cs@cgrameen.in](mailto:cs@cgrameen.in) | Website: [www.creditaccessgrameen.in](http://www.creditaccessgrameen.in)  
CIN: L51219KA1991PLC053425

**NOTICE**  
For the attention of Equity Shareholders of CreditAccess Grameen Limited

In compliance with General Circular numbers 20/2020, 10/2022 and 09/2023 and other circulars issued by the Ministry of Corporate Affairs (MCA) and Circular No. SEBI/CFD/PO-PD-CIR/2023/1 and SEBI/CFD/PO-PD-CIR/2023/2167 issued by the SEBI, the Company is conducting Annual General Meeting (AGM) through VC or QAVM on Monday, August 12, 2024 at 11:00 A.M. (IST).

The AGM Notice along with Annual Report for FY 2023-24 will also be available on the website of the Company at [www.creditaccessgrameen.in](http://www.creditaccessgrameen.in), Stock Exchange websites [www.bseindia.com](http://www.bseindia.com) and [www.nseindia.com](http://www.nseindia.com) and on the website of KFin Technologies Limited (KFin), the Company's Registrar & Share Transfer Agents (RTA) at <https://evoting.kfintech.com/>.

**Manners of registering / updating email addresses:**

- Shareholders holding shares in dematerialized form and who have not registered / updated their email address may get their email address and mobile number registered with their respective Depository Participants.
- Members holding shares in physical form are requested to update their email address and contact details by sending Form no. ISR-1 and respective details to [enward.rsg@kfintech.com](mailto:enward.rsg@kfintech.com).
- Alternatively members may send an e-mail request at the email id [enward.rsg@kfintech.com](mailto:enward.rsg@kfintech.com) along with a scanned copy of the signed request letter providing the email address, mobile number, self-attested PAN card and Client Master copy for receiving the Annual Report, Notice of AGM and the remote e-voting instructions.

**Manner of casting e-voting:**

Members holding shares in physical form as well as dematerialized form, as on the cut-off date i.e. August 05, 2024, may cast their votes electronically on the business as set forth in the Notice of the AGM through the electronic voting system of RTA (remote e-voting).

The Company has availed the services of KFin for facilitating e-voting and conducting the AGM. The Members are requested to note that the detailed procedure for casting remote e-voting and e-voting during the AGM shall be provided in the Notice calling AGM.

**Manner of providing Mandate for receiving dividend, if declared:**

- Members holding shares in physical form and who have not updated their mandate for receiving the dividends directly in their bank accounts through ECS or any other means are requested to send the following documents to our RTA-KFin: Form No. ISR-1 duly filled and signed by the holders and details relating to the bank account viz. Name of the Bank, Bank Account Number, IFSC code, MICR Code, copy of cancelled cheque bearing the name of the Member or first holder, in case shares are held jointly, self-attested copy of the PAN Card, self-attested copy of any document (such as Aadhar Card, Driving License, Election Identity Card, Passport) in support of the address of the Member as registered with the Company, to enable the Company to make the payment of dividend through electronic mode.
- Members holding shares in dematerialized form may please note that their bank details as furnished by the respective Depository Participants will be considered for the remittance of dividends as per the applicable regulations of the Depositories and the Company will not entertain any direct request from such Members for change / addition / deletion in such bank details. The Members holding shares in dematerialized form are requested to update their Electronic Bank Mandate with their respective Depository Participants.

**TDS Intimation:**

Pursuant to the Finance Act, 2020, dividend income will be taxable in the hands of the Members w.e.f. 1 April 2020 and the Company is required to deduct tax at source (TDS) from the dividend paid to the Members at prescribed rates under the Income-tax Act, 1961 ("IT Act"). In general, to enable compliance with TDS requirements, Members are requested to provide and / or update their Residential Status, PAN, Category as per the IT Act with their Depository Participants and for getting the Tax Exemption on the Dividend Amount, shareholders are requested to visit the RTA's website at <https://kfintech.com/form15> or may send an email to RTA for the complete set of Tax Exemption Documents at [enward.rsg@kfintech.com](mailto:enward.rsg@kfintech.com). A detailed information relating to TDS has already been disseminated to shareholder on July 10, 2024 and the same is also available on the website of the Company at [www.creditaccessgrameen.in](http://www.creditaccessgrameen.in) and Stock Exchange.

**Book closure:**

Notice is also given that pursuant to provisions of Section 91 of the Companies Act, 2013 and the Rules made thereunder, in relation to the AGM of the Company, the register of members will be closed from July 27, 2024 until the day of the AGM.

for CreditAccess Grameen Limited  
Sd/-  
M. J. Mahadev Prasad  
Company Secretary & Chief Compliance Officer  
Date: 12.07.2024

**RELIGARE**  
Values that bind

Presents  
**The Indian EXPRESS**  
**AQDA**

**WHERE NEWSMAKERS DROP IN FOR A CANDID CHAT.**

**Viswanathan Anand**  
in conversation with  
**Anant Goenka**  
Executive Director  
The Indian Express Group

**Aruna Anand**  
**Amit Kamath**  
Assistant Editor, Sports  
The Indian Express

**Arjun Erigaisi**

Associate Partner  
vendolite  
University Partner  
ICFAT GROUP

BENGALURU



ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಸಲಹೆ

**ಮೊಬೈಲ್ ಫೋನ್‌ಗಳನ್ನು  
ಜವಾಬ್ದಾರಿಯುತವಾಗಿ ಬಳಸಿ**

ತಂದೆ ಬಯಸಿದ್ದು

ಐಟಿಐ: ನಾನು  
ಆಗಿದ್ದು ಪತ್ರಕರ್ತ  
ನನ್ನ ತಂದೆ ನಾನು ಐಟಿಐ  
ಮಾಡುವೆನೆಂದು ಬಯಸಿದರು.  
ಆದರೆ ನನ್ನ ಬದಲಾಗಿಯೆ

ಉತ್ಸಾಹವಿತ್ತು, ಆದ್ದರಿಂದ ನಾನು ಪತ್ರಿಕೋದ್ಯಮವನ್ನು ಆರಿಸಿದೆ. ಎಟಿಜಿ ಆಫೀಲ್ ಕಲಾಂ ಅವರಂತೆ ನಾನು ಮನೆಮನೆಗೆ ಪತ್ರಿಕೆಗಳನ್ನು ಹಂಚಿದ್ದೇನೆ. ಮಾಧ್ಯಮ ಸಲಹೆಗಾರನಾಗಿ ಸೇದೆ

ಸಲ್ಲಿಸುತ್ತಿರುವ ನನ್ನ ಯಶಸ್ಸಿನ  
ಪಯೋವ್ಯ ಹಂತಹಂತವಾಗಿ  
ಗುರಿಮುಟ್ಟಿದೆ. ಈ ಸಮಾಜಕ್ಕೆ  
ಸಕಾರಾತ್ಮಕವಾಗಿ ಕೊಡುಗೆ  
ನೀಡುವುದು ನನ್ನ ಆಶಯ ಎಂದರು.

ಅನುಭವಗಳನ್ನು ಹಂಚಿಕೊಂಡ ಅವರು, ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಆಶಾ ಮೂರ್ಗರೇಟ್ ದಾಸ್, ಉಪ ಪ್ರಾಂಶುಪಾಲೆ ಸುಖಾಶಾ ಕಾ. ಹರೀಶ್

ಸ್ಯಾಂಡಿಪಿನ್ ಸುಜಾತಾ ಸಿಂಧ್ಯಾ, ಅನಿತಾ ಐಸಾಕ್, ಎಂ. ಜೋಶುವಾ ಸ್ಯಾಮ್ಯುಯೆಲ್, ದಿವ್ಯಾ ರಂಗೇನಹಳ್ಳಿ, ಸಚಿವ ಜಮೀರ್ ಅಹಮದ್ ಖಾನ್

ಅವರ ಮೊದ್ಲಮ ಸಂಯೋಜಕ  
ಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು.

# ವಿಧ್ವಂಸಿ

ಪರಿಸ್ಥಿತಿಯಲ್ಲಿ ಬೆಳೆಯುತ್ತಿರುವ ಮನಗರವನ್ನು ನಗರ ಪ್ರದೇಶಕ್ಕೆ ಸೇರ್ಪಡೆ

ರಾಮನಗರ ಅಧ್ಯಕ್ಷಾನಿಕ. ಅಷ್ಟೇ  
ರಾಮನಗರ ಜಿಲ್ಲೆ ಯಾಗಿಯೇ  
ಇಯಬೇಕೆ ಹೊರತು, ರಿಯಲ್ ಎಸ್ಟೇಟ್  
ರಂಗಗಳ ತಾಣವಾಗಿ ಉಳಿಯಬಾರದು.

ಇದರ ಭೂಮಿಯ ಬೆಲೆ ಅಧಿಕವಾಗುವುದಕ್ಕಿಂತ  
ಕಡಿಮೆಯಾಗುವುದರಿಂದ ಅಧಿಕ ಬೆಲೆ ಸಿಗುವಂತೆ  
ಮಾಡಬೇಕೆಂದು ಮುಖ್ಯಮಂತ್ರಿಗೆ ಬರೆದ  
ಪತ್ರವು ಈ ಕೆಳಕಂಡಂತಿದೆ.

ಇಷ್ಟೇ ಅಲ್ಲದೆ, ರಾಮನಗರ ಜಿಲ್ಲೆ ಡಾ. ಕುಮಾರ ಸ್ವಾಮೀಜಿ, ಡಾ. ಬಾಲ ಗಾಧರನಾಥ ಸ್ವಾಮೀಜಿ, ನಾಡಪ್ರಭು

ಪೀಗೊಡಂಗ ಜನ್ಮನೀಡಿದ ಜಿಲ್ಲೆ, ಕೆಂಗಲ್  
ಮುಂತಯ್ಯ, ರಾಮಕೃಷ್ಣ ಹೆಗಡೆ,  
ಕೆ.ಡಿ. ದೇವೇಗೌಡ, ಎಚ್.ಡಿ ಕುಮಾರಸ್ವಾಮಿ  
ಅವರನ್ನು ಮುಖ್ಯಮಂತ್ರಿ ಮಾಡಿದ ಜಿಲ್ಲೆ.

ಜಿಲ್ಲೆಗೆ ರಾಮನಗರದ ಹೆಸರೇ ರಕ್ಷಾ  
ಚಂದಿಡೆ ಎಂದು ತಮ್ಮ ಮನವಿಯಲ್ಲಿ  
ಬೋಧಿಸಿದ್ದಾರೆ.

## ଉତ୍ତର

ಸಿಕ್ಕೊಂಡ ಹೈಕೋರ್ಟ್

ಮೀನು ರದ್ದು ಕೋರಿದ್ದ  
ನಾರಣೆ ಮುಂದೂಡಿಕೆ

ಸಾರ್ಥಿ ಬಳಗಾದ ಸಂತ್ರಸ್ತ ಅಪಹರಣ  
ಎಸ್ ಶಾಸಕ ಎಚ್.ಡಿ. ರೇವಣ್ಣಗೆ  
ಯಾಲಯ ಮಂಜೂರು ಮಾಡಿರುವ  
ಶೋಧಿ ಸರಕಾರ ಸಲ್ಲಿಸಿರುವ ಅರ್ಜಿ

ಜತೆಗೆ, ಸಂತ್ರಸ್ತ ಅಪಹರಣ  
ಪ್ರಕರಣದಲ್ಲಿ ಎರಡನೇ

అత్యంత సతీష్ బాబు, శ్రీ ఎ  
రాజగోపాల్, ఎచ్.కే. సుజయ్,  
ఎచ్.ఎన్. మధు, ఎస్ టి కీర్తి

ಸಾಮೀನು ಕೋರಿ ಪ್ರತ್ಯೇಕವಾಗಿ  
ಪಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು  
ಕೈಮುಂದೂಡಿದೆ.  
ಭವಾಗುತಿದಂತೆ ವಿಶೇಷ ಸರಕಾರಿ

ರವಿವರ್ಮ ಕುಮಾರ್, ಎಲ್ಲಾ ಅರ್ಜಿಗಳ ನಾವು ವಿಧಿ ವಿಜ್ಞಾನ ಪ್ರಯೋಗಾಲಯದ ರದ್ದಾಗಿ ಕಾಯುತ್ತಿದ್ದೇವೆ. ಮುಂದಿನ ಕೇಸ್‌ನಲ್ಲಿ ಶಫಿಕೆ ಮಾಡಲಾಗುವುದು. ಸುಖ್

ತಾಗೆ ವಾದಿಸಿದ ವಕೀಲರು, ಈ ಪ್ರಕರಣಕ್ಕೆ ಯು ಆಗತ್ಯವಿಲ್ಲ. ಮೊದಲ ಆರೋಪ ಎಚ್

ಅಂತರರಾಷ್ಟ್ರೀಯ ಮೇಲೆ ಹೊರಗಿದ್ದಾರೆ. ರಾಜ್ಯದ ಕೃಷಿಯಲ್ಲಿದ್ದಾರೆ. ಅವರೆಲ್ಲರೂ ನೇ ಆರೋಪ ಕೆ ಎ ರಾಜಗೋಪಾಲ್ ವಯಸ್ಸಾಗಿದ್ದು, ಅವರಿಗೆ ಓಡಾಡಲು

ಕರಿಸಿದರು.